

Kannada Murli Quiz 27-01-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾಗಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹಳೆಯ ರಸಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Q.1) ಹೊಂದಿಸಿ ಬರೆಯಿರಿ

	Choice	Match
A	ಹಾಂ ಜೇ ಎನ್ನುತ್ತಾ ಸಹಯೋಗದ ಕೈಯನ್ನು ಮುಂದೆ ಚಾಚುವುದು	ಆಶಿರ್ವಾದದ ಮಾಲೆಯನ್ನು ಧರಿಸುವುದು
B	ಕರ್ಮ ಯೋಗಿ	ಸಾಕಾರ ರೂಪಧಾರಿ
C	ಆಕಾರಿ	ಪರಿಸ್ಥಾ, ವತನವಾಸಿ
D	ನಿರಾಕಾರಿ	ಬೀಜರೂಪ ಮೂಲವತನವಾಸಿ

Q.2) ಎರಡು ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ

ಈ ನಾಟಕವು ಯಾವ ಆಟವಾಗಿದೆ?

- A. ☐ ನೋವು-ಸಂತೋಷದ
- B. ☒ ಸೋಲು-ಗೆಲುವಿನ
- C. ☒ ಸುಖ-ದುಃಖದ
- D. ☐ ಏರುಪೇರಿನ

Q.3) ತಂದೆಯು ನಮ್ಮನ್ನು ದುಃಖದಿಂದ ಮುಕ್ತ ಮಾಡುವುದರಿಂದ ಅವರಿಗೆ ಯಾವ ಹೆಸರು ಬಂದಿದೆ?

- A. ☐ ಜ್ಞಾನಸಾಗರ
- B. ☒ ಮುಕ್ತಿದಾತ
- C. ☐ ಸರ್ವಶಕ್ತಿವಾನ್
- D. ☐ ಸುಖದಾತ

Q.4) ಪವಿತ್ರತೆಯ ಕಿರೀಟ ದೇವತೆಗಳಿಗೆ ಮಾತ್ರ ಸಿಗಲು ಸಾಧ್ಯ ಎಕೆಂದರೆ _____

- A. ☐ ಅವರು ಸತ್ಯಯುಗದಲ್ಲಿ ಬರುವುದರಿಂದ
- B. ☐ ಅವರು ದೈವೀಮಾನವರಾಗಿರುವುದರಿಂದ
- C. ☒ ಅವರ ಶರೀರ ಮತ್ತು ಆತ್ಮ ಎರಡೂ ಪವಿತ್ರವಾಗಿರುವುದರಿಂದ
- D. ☐ ಅವರು ಬ್ರಾಹ್ಮಣರಾಗಿ ಪುರುಷಾರ್ಥ ಮಾಡಿರುವುದರಿಂದ

Q.5) ರಾಜ್ಯ ಪದವಿಯನ್ನು ಪಡೆಯುವವರ ಲಕ್ಷಣಗಳೇನಾಗಿರುತ್ತದೆ?

- A. ☒ ಚಲನ-ವಲನಗಳು ಭಿನ್ನವಾಗಿರುತ್ತದೆ
- B. ☒ ಅವರು ಹೇಳುವುದು ಮತ್ತು ಮಾಡುವುದು ಒಂದೇ ಆಗಿರುತ್ತದೆ
- C. ☐ ಅವರು ತ್ರಿಕಾಲದರ್ಶಿಗಳಾಗಿರುತ್ತಾರೆ
- D. ☒ ಪವಿತ್ರತೆಯ ಆಧಾರದ ಮೇಲೆ ರಾಜ್ಯಪದವಿಯು ಪ್ರಾಪ್ತವಾಗುತ್ತದೆ

Q.6) ಎಲ್ಲದಕ್ಕಿಂತ ದೊಡ್ಡ ಸೇವೆ ಏನಾಗಿದೆ?

- A. ☒ ಒಬ್ಬರಿಗೊಬ್ಬರು ಶಿವತಂದೆಯ ನೆನಪನ್ನು ತರಿಸುತ್ತಿರುವುದು
- B. ☐ ಕರ್ಮಣಾ ಸೇವೆ ಮಾಡುವುದು
- C. ☐ ಸ್ವಾಮಾನವನ್ನು 108ಸರಿ ಬರಿಯುವುದು
- D. ☐ ಪ್ರತಿದಿನ ಮುರಳಿ ಕೇಳುವುದು

Q.7) ನಿಮ್ಮ ಗುರಿ ಧೈಯ ಈನಾಗಿರಬೇಕು?

- A. ☐ ತನು,ಮನ,ಧನ ಎಲ್ಲವೂ ಸಫಲ ಮಾಡುವುದು
- B. ☐ ಮತ್ತೊಬ್ಬರಿಗೆ ಶಿವನ ನೆನಪು ಮಾಡಿಸುವುದು
- C. ☒ ನರನಿಂದ ನಾರಾಯಣನಾಗುವುದು
- D. ☐ ಅಮೃತ ವೇಳೆ ಯೋಗ ಮಾಡುವುದು

Q.8) ವಿಧ್ಯೆಯಲ್ಲಿ ಮೂರು ದಿನದಲ್ಲಿಯೇ ಬುದ್ಧಿವಂತರಾಗಿಬಿಡಬಹುದು, ಆದರೆ ಯಾವುದರಲ್ಲಿ ಪರಿಶ್ರಮವಿದೆ?

- A. ☐ ಮತ್ತೊಬ್ಬರನ್ನು ಈ ಜ್ಞಾನಕ್ಕೆ ಕರೆದು ತರುವುದರಲ್ಲಿ
- B. ☐ ಮನಸಾಸೇವೆ ಇಂದ ವಿಶ್ವ ಸೇವೆ ಮಾಡುವುದರಲ್ಲಿ
- C. ☐ ಶಿವರಾತ್ರಿಯ ಆಚರಣೆಯಲ್ಲಿ
- D. ☒ ಪತಿತರಿಂದ ಪಾವನರಾಗುವುದರಲ್ಲಿ

Q.9) ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿ

_____ ಮತ್ತು _____ ವನ್ನು ಸಮಾಪ್ತಿ ಮಾಡಿ ಸಮಾನತೆ ಅಥವಾ ಸಂಪೂರ್ಣತೆಯ ಅನುಭವ ಮಾಡುವಂತಹ _____ ಭವ|

- A. ☐ ಆಲಸ್ಯ ಮತ್ತು ಹುಡುಗಾಟಿಕೆ, ಸತ್ಯತ್ಯಾಗಿ
- B. ☐ ಮಾಯೆ ಮತ್ತು ರಾವಣ, ಸತ್ಯತ್ಯಾಗಿ
- C. ☒ ನಾನು ಮತ್ತು ನನ್ನತನ, ಸತ್ಯ ತ್ಯಾಗಿ
- D. ☐ ಸಂಬಂಧ ಮತ್ತು ಸಂಪರ್ಕ, ಸತ್ಯ ತ್ಯಾಗಿ

Q.10) ಅವ್ಯಕ್ತ ಸ್ಥಿತಿಯ ಅನುಭವದ ಆಧಾರಿತ

ಭಾರೀತನ ಅಥವಾ ಹೊರೆಯನ್ನು ಸಮಾಪ್ತಿ ಮಾಡಲು ಯಾವ ವ್ಯಾಯಾಮ ಮಾಡಬೇಕು

- A. ☐ ಟ್ರಾಫಿಕ್ ಕಂಟ್ರೋಲ್
- B. ☒ ಆತ್ಮಿಕ ವ್ಯಾಯಾಮ(ಸಾಕಾರಿ,ಆಕಾರಿ,ನಿರಾಕಾರಿ)
- C. ☐ ಐದು ಸ್ವರೂಪದ ವ್ಯಾಯಾಮ
- D. ☐ ಪಞ್ಚೇ ಇರುವುದು